



ಉತ್ತಮ ಸಂಚಿಕೆ

ಅ. 8ರ ಸಂಚಿಕೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಕುರಿತು ಪ್ರಕಟಗೊಂಡ ಎಲ್ಲ ಲೇಖನಗಳು ಅವರ ಹಾಡುಗಾರಿಕೆ, ಕಾಯಕಶ್ಯದ್ಧೆಯನ್ನು ಸುಂದರವಾಗಿ ಅನಾವರಣಗೊಳಿಸಿವೆ. ಒಂದಿಲ್ಲೊಂದು ರೀತಿಯಲ್ಲಿ ಅವರನ್ನು ದಿನವೂ ನೆನಪಿಗೊಳ್ಳುವಂತೆ ಮಾಡಿ ನಿಜವಾಗಿಯೂ 'ಹಾಡುವ ಚಂದಿರ' ಆಗಿದ್ದಾರೆ. 'ನಿಮ್ಮೊಡನೆ' ವಿಭಾಗದಲ್ಲಿ ಪ್ರಕಟಗೊಂಡ ರಘುನಾಥ ಚ.ಹ. ಅವರ 'ಪಠ್ಯದೊಳಗಿನ ಮಹಾತ್ಮನಿಗೆ...' ಲೇಖನ ಚಿಂತನಶೀಲವಾಗಿದೆ. ಗಾಂಧೀಜಿ ಹೆಸರನ್ನು ಮಾರ್ಗಗಳ ಹೆಸರಿಗೆ ಮಾತ್ರ ಸೀಮಿತಗೊಳಿಸದೇ ಅವರ ತತ್ವದರ್ಶನಗಳು ಮಾರ್ಗದರ್ಶನವಾಗುವಂತೆ ಮಾಡುವ ಅವಶ್ಯಕತೆಯಿದೆ. ಗಾಂಧೀಜಿಯವರನ್ನು ಮಕ್ಕಳಲ್ಲಿ ನೆಲೆಯೂರಿಸುವ ಪ್ರಯತ್ನವಾಗಬೇಕು.

-ಕೆ.ಪಿ.ರಾಮಗುಂಡಿ, ಬೈಲಹೊಂಗಲ

ಆಪ್ತ ಕಥೆ 'ನಾಗಿ'


ಅಕ್ಟೋಬರ್ 15ರ ಸಂಚಿಕೆಯಲ್ಲಿ ಮಾಧವಿ ಭಂಡಾರಿ ಕೆರೆಕೋಣ ಅವರು ಬರೆದ ಕಥೆ 'ನಾಗಿ' ಓದಿದೆ. ತುಂಬ ಚಂದ ಅನ್ನಿಸಿತು. ಭಾಷೆಯಿಂದಲೇ ಕಥೆಗೆ ಗತ್ತು, ಒಪ್ಪು ಸರಿಯಾಗಿ ಹೊಂದಿದೆ. ಘಟ್ಟದ ತಗ್ಗಿನಲ್ಲಿ ನಡೆಯುವ ಇಂತಹ ಅನೇಕ ಘಟನೆಗಳು ಕಣ್ಣು ಮುಂದೆ ಬಂದವು. ನನ್ನ ತವರೂರಿನಲ್ಲೇ ಒಮ್ಮೆ ಓಡಾಡಿದಂತಾಗಿ ಬಾಳ ಆಪ್ತವೆನಿಸಿತು. ಜಗತ್ತು ಎಷ್ಟೇ ಮುಂದುವರಿದರೂ ಇಂಥ ಕ್ರೂರತೆಗಳಿಗೆ ಕಡಿವಾಣವಿಲ್ಲವೇ?

-ಕೆ. ನಿರ್ಮಲ ಮರಡಿಹಳ್ಳಿ, ಚಿತ್ರದುರ್ಗ

ಮಾಧವಿ ಭಂಡಾರಿ ಕೆರೆಕೋಣ ಬರೆದಿರುವ 'ನಾಗಿ' ಕಥೆಯು ತುಂಬಾ ಸರಳ, ಸುಂದರ ಹಾಗೂ ತನ್ನದೇ ಆದ ಪ್ರಾದೇಶಿಕ ಗ್ರಾಮೀಣ ಭಾಷೆಯಲ್ಲಿ ಉತ್ತಮವಾಗಿ ಮೂಡಿಬಂದಿದೆ. ದೀನ ದುರ್ಬಲ, ಅನಾಥ ಹೆಣ್ಣೊಬ್ಬಳ ದಯನೀಯ ಸ್ಥಿತಿಯನ್ನು ಈ ಕಥೆಯಲ್ಲಿ 'ನಾಗಿ'ಯ ಪಾತ್ರದ ಮೂಲಕ ಬಹಳ ಸಮರ್ಥವಾಗಿ ಕಥೆಗಾರ್ತಿ ಹೆಣೆದಿದ್ದಾರೆ. ಹಾಗೇನೇ 'ಹೆಗಡೆ' ಪಾತ್ರದ ಮೂಲಕ ವಯಸ್ಸಾದರೂ 'ರಸಿಕತನ' ಬಿಡದೆ ರಮಣೀಯವಾದ ಬದುಕನ್ನೂ ನಡೆಸಿದ ಪರಿಯನ್ನು ನಿಸ್ಸಂಕೋಚವಾಗಿ ಕಥನಗೊಳಿಸಿದ್ದಾರೆ.

-ಸಂಜೀವಕುಮಾರ್ ಅತಿವಾಳೆ, ಬೀದರ

ಕಥೆ ಚೆನ್ನಾಗಿತ್ತೇನೋ ಗೊತ್ತಿಲ್ಲ. ಆದರೆ ದಕ್ಷಿಣ ಕನ್ನಡದ ಅವರದೇ ಧಾಟಿಯಲ್ಲಿ ಮಾತುಗಳೇ ಹೇರಳವಾಗಿದ್ದರಿಂದ ಕಥೆ ಓದಲು ಸ್ವಲ್ಪ ಕಷ್ಟವೇ ಆಯಿತು. ಕಬ್ಬಿಣದ ಕಡಲೆ ತರಹ ಇತ್ತು ಎಂದರೆ



ತಪ್ಪಲ್ಲ. ಮಾಮೂಲಿ ಕನ್ನಡದ ತರಹ ಪದಗಳು ಇದ್ದರೆ ಕಥೆಗೆ ಒಂದು ರೀತಿಯ ಮೆರುಗು. ಹಾಗೆಯೇ ಸುಲಭವಾಗಿ ಕಥೆಯು ಅರ್ಥವಾದೀತು.

-ಎನ್.ಎಸ್. ಚಂದ್ರಶೇಖರ್, ಬೆಂಗಳೂರು

ನವಿಲು ಬಂತು ನವಿಲು

ಅ. 15ರ ಸಂಚಿಕೆಯಲ್ಲಿ ಪ್ರಕಟವಾದ 'ನವಿಲು ಬಂತು ನವಿಲು' (ರಾಮಕೃಷ್ಣ ಸಿದ್ಧಪಾಲ) ಲೇಖನದಲ್ಲಿ ಮನೆಯಂಗಳಕ್ಕೆ ಬಂದ ಕಾಡು ನವಿಲಿಗೆ ಕೈಯಾರೆ ಆಹಾರ ತಿನ್ನಿಸಿ ಖುಷಿಪಡುತ್ತಾರೆ ಎಂದು ಬರೆದಿದ್ದಾರೆ. ಅವುಗಳಿಗೆ ರೊಟ್ಟಿ, ಚಪಾತಿ, ಕರಿದ ತಿಂಡಿಗಳನ್ನು ಕೊಡುವುದು ಸರಿಯಲ್ಲ. ಏಕೆಂದರೆ ಅವುಗಳ ಆರೋಗ್ಯ ಹಾಳಾಗುವುದಲ್ಲದೆ ಪ್ರಕೃತಿ ನಿರ್ಮಿಸಿರುವ ಆಹಾರ ಸರಪಳಿ ಹಾಳುಮಾಡಿದಂತಲ್ಲವೇ? ನಮ್ಮ ಮನೆ ಅಂಗಳ ತೋಟಕ್ಕೆ ನವಿಲಿನ ಹಿಂಡು ಮರಿಗಳೊಂದಿಗೆ ಬಂದು ಗಿಡಗಳ ಚಿಗುರು, ಹುಳ ಹುಪ್ಪಟಿಗಳನ್ನು ತಿನ್ನುತ್ತವೆ. ಅಲ್ಲದೆ ಮುಂಗುಸಿ, ಮೊಲ, ಅನೇಕ ಜಾತಿಯ ಪಕ್ಷಿಗಳು ಬರುತ್ತವೆ. ಅವುಗಳಿಗಾಗಿ



ಅಡುಗೆ ಮನೆಯಲ್ಲಿ ಲಾಕ್‌ಡೌನ್ ಬೆಳಕು

ಅ. 15ರ ಸಂಚಿಕೆಯಲ್ಲಿ ಸುಮಾ ಬಿ. ಬರೆದ 'ಅಡುಗೆ ಮನೆಯಲ್ಲಿ ಲಾಕ್‌ಡೌನ್ ಬೆಳಕು' ಲೇಖನ ಚೆನ್ನಾಗಿತ್ತು. ಕೊರೋನಾ ವೈರಸ್ ಹಾವಳಿ ಸಲುವಾಗಿ ಖಾನಾವಳಿಗಳೆಲ್ಲಾ ಬಂದ್ ಆಗಿವೆ. ಹಾಗಾಗಿ ಅನ್ಯ ದಾರಿ ಇಲ್ಲದೆ ಸ್ವಯಂಪಾಕದ ಮೋರೆ ಹೋಗಬೇಕಾದ ಪುರುಷರು ಅಡುಗೆ ಕೋಣೆಗೆ ಅಡಿಯಿಟ್ಟು ಹೊಸರುಚಿ ತಯಾರಿಸುವ ಕಾಲ ಒದಗಿಬಂದಿದ್ದು ಸತ್ಯ. ಅಡುಗೆ ಕೋಣೆ ಹೆಣ್ಣಿಗೆ ಸೀಮಿತ ಎಂಬ ನುಡಿ ಬದಲಾಗುತ್ತಿರುವುದು ಸಂತೋಷದ ವಿಷಯ.

-ಮಧುರ ಸುಬ್ರಹ್ಮಣ್ಯ, ಬೆಂಗಳೂರು

ಲಾಕ್‌ಡೌನ್ ಸಮಯದಲ್ಲಿ ನಾವು ಮಾಡಿದ ಅಡುಗೆ ಪ್ರಯೋಗದ ಬಗ್ಗೆ, ತರಹೇವಾರಿ ತಿನಿಸುಗಳ ಬಗ್ಗೆ, ಮಕ್ಕಳು ಖುಷಿಪಟ್ಟ ಬಗ್ಗೆ ಹೇಳಲು ಪದಗಳೇ ಇಲ್ಲ. ಇದೆಲ್ಲವನ್ನೂ ನೆನಪು ಮಾಡಿಕೊಟ್ಟು 'ಸುಧಾ'ಗೆ ಧನ್ಯವಾದಗಳು.

-ಶ್ರೀನಿವಾಸ್ ಪಿ. ಚಿತ್ರದುರ್ಗ

ಈ ಲಾಕ್ ಡೌನ್ ಸಮಯದಲ್ಲಿ ಅಡುಗೆ ಮನೆಯು ತುಂಬಾ ಬ್ಯುಸಿಯಾಗಿರುತ್ತಿತ್ತು. ಪಾನಿಸಿಪುರಿ, ಮಿರ್ಚಿ ಬಜಿ ಇನ್ನೂ ಮುಂತಾದ ಕರಿದ ತಿನಿಸುಗಳಿಗೇನೂ ಬರವಿರಲಿಲ್ಲ. ಆದರೆ ನಮ್ಮ ಜೀವುಗಳು ಹಗುರಾಗುತ್ತಾ, ನಮ್ಮ ತೂಕ ಜಾಸ್ತಿಯಾಯಿತು. ಅರ್ಥವ್ಯವಸ್ಥೆಯನ್ನು ಸರಿದೂಗಿಸಲು ಪೇಚಾಡಬೇಕಾಯಿತು.

-ಬಿದರಹಳ್ಳಿ ಚನ್ನವೀರಪ್ಪ, ಹಿರೇಹಡಗಲಿ

ಇದು ಎಲ್ಲರ ಮನೆಯಲ್ಲೂ ಅನುಭವಕ್ಕೆ ಬಂದಿರುವ ವಿಷಯ. ನಿತ್ಯ ಹೆಣ್ಣುಮಕ್ಕಳು ಅಡುಗೆಮನೆಯಲ್ಲಿ ತಮ್ಮ ಜೀವಿತದ ಅರ್ಥಭಾಗವನ್ನು ಕಳೆದರೂ, ದೊಡ್ಡ ದೊಡ್ಡ ಸಮಾರಂಭಗಳಲ್ಲಿ ನಳಪಾಕ ತಯಾರಿಸುವವರು ಗಂಡಸರೆಂಬುದು ಸರ್ವವಿದಿತ. ಅದನ್ನು ನೆನಪಿಸಿದ್ದು ಲಾಕ್‌ಡೌನ್. ಸಮಯೋಚಿತ ಬರಹ.

-ಸತ್ಯವತಿ. ಕುಳಿಹಿತ್ತಲು, ಚಿಕ್ಕಮಗಳೂರು

ನೀರನ್ನು ಮಾತ್ರ ಬೋಗುಣಿಗಳಲ್ಲಿ ಇಟ್ಟಿರುತ್ತೇವೆ. ಅವುಗಳಿಗೆ ಬೇಕಾದಾಗ ಬೇಕಾದ ಆಹಾರ, ನೀರು ಸೇವಿಸಿ ಹೋಗಲು ಯಾವುದೇ ತೊಂದರೆ ಕೊಡದಿದ್ದರೆ ಸಾಕು. ಅವುಗಳು ನಿತ್ಯವೂ ದರ್ಶನ ಕೊಟ್ಟು ನಮ್ಮ ಮನ ಮುದಗೊಳಿಸುತ್ತವೆ.

-ಬಿ. ಶೋಭಾ ಅರಸ, ತೆಕ್ಕಟ್ಟೆ

ನವಿಲು ಬಂತು ನವಿಲು.ತಂದಿತು ಅಪಾರ ನಲಿವು. ನವಿಲೇ ಚೆಲುವೆಲ್ಲಾ ನಂದೆಂದಿತು. ಗರಿಗೆದರಿದ ಮಯೂರ ಲಾಸ್ಯ ಕಣ್ಣಿನ ತುಂಬಿತು.

-ಸುಮನಾ

ಅಂದ ಆರೋಗ್ಯಕ್ಕೆ ತುಳಸಿ

ಅ 15ರ ಸಂಚಿಕೆ 'ಅಂದಕ್ಕೂ ಆರೋಗ್ಯಕ್ಕೂ ತುಳಸಿ' (ಹರ್ಷಿತಾ. ಕೆ.ವಿ.) ಲೇಖನ ತುಂಬಾ ಉಪಯುಕ್ತವಾಗಿದೆ. ಯಾವುದೇ ಖರ್ಚಿಲ್ಲದೇ ಮನೆಯಲ್ಲೇ ಸುಲಭವಾಗಿ ಬೆಳೆಯಬಹುದಾದ ತುಳಸಿಯ ಉಪಯೋಗಗಳನ್ನು ತಿಳಿಸಿದ್ದಾರೆ. ಬಿಸಿ ನೀರಿಗೆ ತುಳಸಿ ಎಲೆಗಳನ್ನು ಹಾಕಿ ದಿನವೂ ಕುಡಿಯುವುದರಿಂದಲೂ ಕೊಲೆಸ್ಮಾಲ್ ಅನ್ನು ಹತೋಟಿಗೆ ತರಬಹುದು.

-ಸುಜಾತ ಬಸವರಾಜ, ಬೆಂಗಳೂರು